



ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ

ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಎ.ಡಿ.ಆರ್. ಕಟ್ಟಡ, ಹುಬ್ಬಳ್ಳಿ ರೋಡ, ಗದಗ - 582103

DISTRICT LEGAL SERVICES AUTHORITY

District Court Campus, ADR Building, Hubballi Road, Gadag-582103

Tel. No.08372-232534

Email-dlsa.gadag1@gmail.com



ಸಂಖ್ಯೆ: ಜಿಕಾಸೇಪಾ:454-LADC/1/2024

Dtd:25-09-2024

ಅಧಿಸೂಚನೆ

ವಿಷಯ: **Legal Aid Defense Counsel System** ಗೆ ವಕೀಲರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದ ಕುರಿತು.

ಉಲ್ಲೇಖ: 1) ಮಾನ್ಯ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ಪತ್ರ ಸಂಖ್ಯೆ: 31/LADCS-HumanResource-2024-1384/24, ದಿ:20-09-2024.

ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖದನ್ವಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ ಇವರ ನಿರ್ದೇಶನದ ಮೇರೆಗೆ ಸಾದರಪಡಿಸುವುದೇನೆಂದರೆ,

ಮಾನ್ಯ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ಉಲ್ಲೇಖಿತ ಪತ್ರದ ನಿರ್ದೇಶನುಸಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ **Legal Aid Defense Counsel System** ಗೆ ಕಾನೂನು ನೆರವು ಅಭಿರಕ್ಷಕರ ಕಛೇರಿಯಲ್ಲಿ ಖಾಲಿ ಇರುವ 'ಉಪ ಕಾನೂನು ನೆರವು ಅಭಿರಕ್ಷಕರ' ಮತ್ತು 'ಸಹಾಯಕ ಕಾನೂನು ನೆರವು ಅಭಿರಕ್ಷಕರ' (**Full-time Deputy and Assistance Legal Aid Defense Counsels**) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ದೇಶನ ನೀಡಿರುತ್ತಾರೆ. ಸದರಿ ಹುದ್ದೆ ಗುತ್ತಿಗೆ ಆಧಾರದ ಮೇಲೆ ಮಾಸಿಕ ಗೌರವಧನದ ಮೇರೆಗೆ ಈ ಕೆಳಗೆ ಕಾಣಿಸಿದ ನಿಬಂಧನೆ ಹಾಗೂ ಷರತ್ತಿಗೊಳಪಟ್ಟು ನೇಮಕ ಮಾಡಿಕೊಳ್ಳಲು ನಿರ್ದೇಶನ ನೀಡಿರುತ್ತಾರೆ.

Sl. No	Name of the Posts	No. of Posts	Qualification
1.	Deputy Chief Legal Aid Defense Counsel	02	1) Practice in Criminal Law for at least 07 Years. 2) Excellent understanding of criminal law, 3) Excellent oral and written communication skills, 4) Skill in legal research, 5) Through understanding of ethical duties of defence counsel. 6) Ability to work effectively and efficiently with others. 7) Must have handled at least 20 criminal trials in Sessions Courts. 8) IT knowledge with proficiency in work.

2.	Assistant Legal Aid Defense Counsel	05	<ol style="list-style-type: none"> 1) Practice in criminal law from 0 to 3 years. 2) Good oral and written communication skills. 3) Through understanding of ethical duties of defense counsel 4) Ability to work effectively and efficiently with others. 5) Excellent writing and research skills. 6) IT knowledge with high proficiency in work.
----	--	----	---

3. Work Profiles:

a) Deputy Chief Legal Aid Defense Counsel.

- Conducting trials/ appeals/ Remand work/ Bail applications/ visits to prisons etc., as assigned by Chief LADC.
- Filing and arguing appeals and bail applications in Courts.
- Maintaining complete case files.
- Doing legal research in legal aided cases and guiding assistant legal Aid Defense Counsel and law students attached with the office in legal research.
- Proper client interview at various stages for quality research work and representation at remand, trial and appellate stage.
- All or any of the work of the Chief defence Counsel as per assignment,
- Any work/duty assigned by Legal Services Authority.

b) Assistant Legal Aid Defense Counsel.

- Filing of cases, conducting trials in Magistrate trial cases,
- Remand/bail and other miscellaneous work,
- Legal research in legal aided cases,
- Visits to Prison and Legal aid Clinics as per directions,
- Providing assistance at pre-arrest stage to suspects.
- Assisting Chief Legal Aid Defense Counsel and Deputy Legal Aid Defense Counsel in conduct of legal aided cases.
- Assisting in developing a defence strategy after sifting through all of the evidence collected by the prosecution and after hearing the accused's version of what happened during the alleged crime in question,
- Visiting location/ area of alleged crime, having discussions with family members etc., for effective and meaningful input for defense strategy.
- Handling queries of legal aid seekers.
- Updating legal aid seekers about the progress of their cases.
- Assisting in maintaining complete files of legal aided cases,
- Handling legal queries relating to criminal matters on telephone,
- Any other work related to legal aid assigned by Chief Legal Aid Defense Counsel,
- Any work/duty assigned by Legal Services Authority.

4. Salary

- The salary of Rs.45,000/- per month for Deputy Chief Legal Aid Defense Counsel each.
- The salary of Rs.30,000/- per month for Assistant Legal Aid Defense Counsel each.

5. Entitlement to Leave:

- Chief Legal Aid Defense Counsel and Deputy Legal Aid Defense Counsel shall be eligible for 15 days leave in a calendar year on pro-counsel shall be eligible for 15 days leave in a calendar year on pro-rate basis.
- Assistant Counsel Legal Aid Defense Counsel shall be eligible for 12 days leave in a calendar year on pro-rate basis.
- No remuneration for the period of absence in excess of the admissible leave will be paid to the human resource of Legal Aid Defense Counsel Office.
- Un-availed leave shall neither be carried forward to next year nor encashed.

6. Termination of Services:


Services of any legal aid defense counsel engaged in the office of Legal Aid Defence Counsel can be terminated at any time without any prior notice in the following cases by the Chairman, DLSA on recommendation of the Secretary DLSA or on directions by SLSA in writing:

- He/she substantially breaches any duty or service required in the office, or
- Seeks or accepts any pecuniary gains or gratification in cash or kind from the legal aid seekers or beneficiary of his friend or relative, or
- Charged or Convicted for any offence by any court of law, or
- Indulges in any type of political activities, or
- Found incapable of rendering professional services of the required standards, or
- Failure to attend training programmes without any sufficient cause, or
- Indulges in activities prejudicial to the working of legal aid defense counsel office, or
- Using his/her position in legal aid defense counsel office to secure unwarranted privileges or advantages for him/herself or others, or
- Acts in breach of code of ethics, or
- Remains absent without leave for more than two weeks or
- If services are found unsatisfactory during the six monthly performance review by the SLSA or DLSA.
- If found taking any other private cases or any other retainership during the contractual period.

ಆದ್ದರಿಂದ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಉಲ್ಲೇಖಿತ ಪತ್ರದಲ್ಲಿ ನೀಡಿದ ಷರತ್ತು ಹಾಗೂ ನಿಬಂಧನೆಗೊಳಪಟ್ಟು ಸೇವೆ ಸಲ್ಲಿಸಲು ಇಚ್ಛಿಸುವ ಆಸಕ್ತ ನ್ಯಾಯವಾದಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಸ್ವತಃ ದೃಢೀಕರಿಸಿ ಲಗತ್ತಿಸಿ ದಿನಾಂಕ: 03-10-2024 ರ ಸಂಜೆ 5-00 ಗಂಟೆಯ ಒಳಗಾಗಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯದ ಆವರಣ, ಗದಗ-582103 ಕಚೇರಿಗೆ ಅರ್ಜಿಗಳನ್ನು ನೋಂದಾಯಿತ/ತ್ವರಿತ ಅಂಚೆ ಮೂಲಕ ಅಥವಾ ಮುದ್ದಾಗಿ ಮುಚ್ಚಿದ ಲಕೋಟಿಯಲ್ಲಿ ಸಲ್ಲಿಸಲು ಕೋರಿದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಆಯ್ಕೆಯಾದ ವಕೀಲರು ತಮ್ಮ ಸ್ವಂತ ಪ್ರಕರಣಗಳನ್ನು ನಡೆಸುವಂತಿಲ್ಲ.

ಕಾರಣ ಹೆಚ್ಚಿನ ಮಾಹಿತಿಗಾಗಿ ಗೌರವಾನ್ವಿತ ಗದಗ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್: <https://gadag.dcourts.gov.in> ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯದ ಸಂಕೀರ್ಣ, ಗದಗ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಅಧ್ಯಕ್ಷರ ಆದೇಶದ ಮೇರೆಗೆ


ಸದಸ್ಯ ಕಾರ್ಯದರ್ಶಿ,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ

Copy Submitted to :

- 1) The Hon'ble Prl. District and Sessions Court, Gadag.
- 2) The President, District Bar Association, Gadag.
- 3) Notice Board of DLSA Office.
- 4) Office of the TLSC's Ron, Laxmeshwar, Mundaragi, Nargund.
- 5) Office Copy.

**APPLICATION FOR ENGAGEMENT AS FULL TIME LEGAL AID LAWYER INLEGAL
AID DEFENSE COUNSEL SYSTEM**

STATE _____

DISTRICT _____

Application No. _____
(For Office use)

**PHOTO WITH
SIGNATURE**

APPLICATION FOR DEPUTY/ASSISTANT LEGAL AID DEFENSE COUNSEL

1	Applicant's Name	:	
2	Father/Husband's Name	:	
3	Date of Birth	:	
4	Age (as on 01.09.2024)	:	
5	Gender Male/Female/Transgender	:	
6	Nationality	:	
7	Caste /Category/Community (Attach documents)	:	
8	Religion	:	
9	Mother Tongue	:	
10	Languages Known	:	
11	Residential Address	:	
12	Office / Chamber (if any)Address	:	
13	Contact Details :	:	
	a. Telephone No. (O)	:	
	b. Telephone No. (R)	:	
	c. Mobile No.	:	
	d. Fax No.	:	
	e. E-mail ID	:	
14	PAN No.	:	
15	AADHAR No.	:	

16	Marital Status	:	Married <input type="checkbox"/> Unmarried <input type="checkbox"/>
17	Educational Qualification (Please enclose self-attested copies of documents):	:	

Course	Name of Board/ University	Year of Passing	Obtained Percentage (aggregate)
Graduation			
Professional Degree LLB			
LLM			
Any other Extra qualifications/activities (if any)			
Computer knowledge			

18	Date of Enrolment as Advocate & Enrolment No. (Attach self-attested copy of Enrolment certificate issued by Karnataka State Bar Council)	:	
19	Actual Standing at the Bar as on the date of notification. (Duration of actual practice) (Attach an experience certificate issued by the concerned Bar Association) (a) Total No. of cases handled: (b) Nature of cases handled : (Attach extra sheet, if required) (c) Specialization , if any : (The details of a few important cases, the Applicant has dealt with/handled and reported judgement, if any)	:	
20	Whether empanelled as Central/State Government or :Government undertaking Counsel/pleader (Indicate period & attach relevant documents)	:	
21	The Courts where the Applicant is regularly practising. (Enclose Bar Association Membership Certificate)	:	
22	Specify whether earlier remained on the panel of HCLSC/DLSA or TLSC (Indicate period, number of legal aid cases handled & result) (attach relevant documents)	:	

23	Whether the applicant ever debarred/disqualified or found ineligible for candidature in any examination process of any public services conducted by any Public Authority? If so, furnish details.	:	
24	Whether he/she is compulsorily retired, removed or dismissed from any services in Government/Statuary Body/Local Authority? If so, furnish details.	:	
25	Whether any disciplinary/professional misconduct proceedings/ Complaint is/was initiated against the Applicant by any Bar Council: (If yes, specify details of both disposed & pending cases with documents)	:	
26	Whether the applicant is ever prosecuted or convicted and sentenced in any criminal cases or whether appearing before any criminal court in respect of any criminal cases/FIR pending against? If so, furnish particulars regarding the same.	:	
27	Whether the applicant is an Income Tax Assessee, if so, give details.	:	

28. List of documents to be attached.

1. Self-Attested copy of Certificates/Marks Cards in support of educational qualifications & experiences. (Production of copy of SSLC Marks Card is mandatory)
2. Self-Attested copy of Certificate of Enrolment issued by the Karnataka State Bar Council under the Advocates Act, 1961.
3. Self-Attested copy of Caste Certificate
4. Self-Attested copy of Photo Identity Card,/Aadhaar Card and any other Address Proof.
5. Self-Attested copy of ITR for the last 3 years (if available).
6. Photo copies of judgments in 5 Sessions cases, represented as Defense lawyer, (for the post of Chief/Deputy Legal Aid Defense Counsel).
7. Photocopies of at least 5 cross-examinations in Sessions cases (for Chief/Deputy Legal Aid Defense Counsel).

Signature of the applicant

DECLARATION

I hereby declare that all the statements made in this application are true, complete and correct to the best of my knowledge and belief. In the event of any information being found false/incorrect at any stage, my candidature is liable to be cancelled. I have read and understood the instructions and terms of the engagement and agree to abide by those. I declare that I fulfil the eligibility conditions for the category to which I am seeking engagement. I declare that I have never been penalised by any Bar Council in any Disciplinary Proceedings. I also undertake to maintain absolute integrity and discipline as required thereunder. I agree with the remuneration structure and all the terms and conditions notified by KSLSA/DLSA concerned.

Place: _____

Date: _____

Signature of the applicant